



## CEZKÀ a MA«EÀ VÚMÀ

MAZA Aj PMA a MAQPA TUMA	SOMAOPASOAPMA a TUMA
➢ a MA«EÀ C® , MA	➢ PAZAGÉ a MAvÉ
➢ a MA«EÀ o AGA½	➢ ..° PAZAGÉ a MAvÉ
➢ a E ÉMI ©AEII	➢ ..° PAZAGÉ a MAvÉ
	➢ » ¥MAgMÉ

## a MA«EÀ a AGUMÀ:-

CEÄPÀ a AGUMÀ J-É °ME, PÁ-Ä a AVÅU PAAQUMÀ e ÄEÄ a AgUMUÉ D° AgP ÁUÍS®P A PÄJ a AVÅU a HÄPUMAVIE vP ÅD° AgJÀ S° ÄUÍP ÈÄB VqUMÀVY PÀ PÁ-ÄUÍAZÄ Ä YKEgÉ PÍEÍS®P A °ÄÄ, J a ÄUÍME , PÀ O P A AgA SUÁIÄ a AGUMÀ J-É a AVÅU PÁ-ÄUÍEÄB wEÄM P È e ÄEÄ a AgUMUÉ D° AgAMZÄ , IS®P P®A a AgUMÄZgÉ - D®ZP AgA e APÄnI, °Ät, Äa AgA CgM a AgA a ÄVéP AgA °MA«EÀ a AgA ©CgA a AgA C±EÄP AgA CUÄ a AgA e A° a AgA a AGUMÄn a AgA Ä ÄSÄ-Ä, EÄUÉ a AgA PÄI° AiiÄAqP a AgA °MÜ °Ät, Ä a AgA E a ÄUÍP AïME , Ä AgA E PÄZÄ YP MÄT °ZÄNgÄVIE

## o MGA a MAa

„Ä a MAEIP AV °MÄUkP è °EEÄ gA, ÄUÍEÄB °KEgUqÉ a MA«E1PÄAqP SgÄvÄgÉ »ÄUÉ a MA-Ä, P P È °KEÄZÄUÀ C a Ä o MGA a MAa EÄB wEÄM P È DzgÉ MÄÄiÄ UÄt a ÄI ÖZÄ o MGA a MAa EÄB PÍEnQÄiÄ °ePÄeqA ÄZKE C a ÄLPP ÁVgÄVIE MAZÄ °ÄÄ CXP A J a ÄUÉ CAZADÄ °FEPÈ 20 j AzÄ 50 k.ż. যম্পু হসিরু মেঝে বেকাগুতদে. দনগাঁগ হসিরু a MA«UÄZÄ P®A ÇAZÄ °VUÍEÄB °MÄIÄ - ÄUÍVIE E a ÄUÍP è P®A a KPLÄM P ÄZgÉ P®A a CEZKÀ a MAa ÄUÍA. P®A EÄB ©ÄDUÍAZÄ °VIS °ÄZÄZgÉ P®A EÄB PAAQUMÄEÄB EiqÄ ÄZgÄ a MAE®P A °VIE, IS °ÄZÄ. 2 ¥AgA ÄI a MAqP ÄZÄ °ÄgA a MAa ÄUÍAZgÉ FÄ; AiAgA °Ä®ÄP a MA«EÀ UÄE «EÀ e ÄEÄVÄ gKEqA °Ä®ÄP ¥AgA °Ä®ÄP PAZAGÉ a MAvÉ a MA«EÀ C® , MAzÉ a MAZP ÄZP A LzÄ °EEÄ gA, ÄUÍA WÄ PPE a MAa EÄB চেলেপুদক্ষ কেনিষ্ঠ ২০ দ একরে নিরাপরি ভোমি অবশ্য.

## o MGA a MA«EÀ ZÄgÄiÄM a ¥MÄiEÄdEUMÄ

1. °MGA a MA«EIP è , Ä AgidEPÄ(¥KEñnEi) RxEÄA±ÄMÄ, CEÄBAUÄMÄ °EiEÄ ¥P MÄtZP ÖZÄ, Ezj AzAgA, ÄUÍA DgKEÄUÄC A¢gP®A °ÄUÍE , PÄ®PÈ UÄ Dzj , ®P C EÄPHE®A ÄUÍA ÄZÄ.
2. °MGA a MAa a gAaPbgP ÁVZÄ, C¢PÄ ¥P MÄtZP a MAa EÄB gA, ÄUÍA , Ä« , Äa ÄZP ÖZÄ , ®P AV fÄtÖA ÄUÍA ÄZÄ.
3. ÄZÄj VÄVÄMÄ °MGA a MAa EÄB gA, ÄUÍUÉ oAiÄ«ÄVp AV নিরাপুদরিংদ হালিন প্রমাণ শেকদা 40 রম্পু °ZÄMÄ ÄZÄ.

## Ông bà «EAEÀ ĐIÃ PÃVØYÁvØY

gëvji aÄÄ«ÈÀ ÌÈUMÀSUÈ eÀÈA ØÆAgÀ ÁzÀ CÀLPI  
 aÄÄ«ÈÀ ÌÈUMÈÄB ÌÈAIÀÄÀ «ZÀÈA PÙÈA iÄMÈ aÄqÀ ÁzÀ,  
 ZÈUMUÈ aÄÄ-Ä, ÄÀ ÁzÀ aÆZÀ ÁzÀ ¥ÙÈWUMÈÄB CÀGÀ  
 , ÄB ÈÆÄr w½ZÄPÙÈÄB AÄRA ÁVgÀVÌÈ eÆVÌUÄ, D, PÙ  
 gëvji UÉ , ÄR ÌPÀV aÄÄ«ÈÀ ©ÄDUMÀ aÄVÀU PAAQÙMÀ  
 ZÙgÀÄAÄÄÄZÙE SÒMÀ aÄRA ÁVgÀVÌÈ F ZÙTÙ-ÄÄZÀ  
 gëvji UÉ aÄÄ«ÈÀ ÌÈUMÈÄB ¥J ZÀ-Ä, ÄÀ ÁzÀ, CÀLPI  
 , ÄÀÄ«ÈÀ ÌÈAIÀÄÀ «ZÀÈA VÙÈÄJ 1PÙÈQÀÄÄZÀ aÄVÀU, ÄR ÌZÙÈCÄJ UÉ  
 aÄÄ«ÈÀ ©ÄDUMÀ aÄVÀU , ÄgÙPÄAqÙMÈÄB ZÙgÙ 1PÙÈQÀÄÀ  
 GZÀ±UÄRÙSI ÄPÙÈAQÀ gëvji ØÆ®ZÀÄ, Ôngà aÄÄ«ÈÀ  
 ÈÀ Đj ¥ÙÈDÙVÀÄEÄB ØKÄPÙÈVÀÄ ÁVvÀU



31.10.2015

, Äd-Ä-iiigÀ AïÆÄdEE CrAii° è ¥ÙÈÄ, MÙUÆÄ¥ÙÈÄ  
 ¥À° mØPI, 2UÅÍ«Aii aÌv-ÄÄZÀ F PÄAIIØPÈÄÄEÄB  
 gÈE, , ÄVzÈ 2gÙhØ vÁ®ÆQEÀ gÈt vÙEGÀ UÄZÀ 2Ä  
 ¥DÄgÙ±À aÄgÙzÀ JASÄA PÙgÀ ØÆ®ZÙÈ F ¥ÙÈDÙVÈ  
 VÙPÙMÈÄB , ÄUì , ÄVzÈ 10 ««ZÀÔngà aÄÄ«ÈÀ ÌÈUMÀZÀ  
 ©½UÆÄ«ÈEÆÈÄÄPÀZÙgÙhAvÈ aÄÄ«ÈÀ C®\_AC, aÈmÙ  
 ©ÄEii SÒMÀÄTØPÀ eÆÄÄÄÄ , ÄqÙÈiZÀJ eÆÄÄÄÄ ØÆ®ZÙi  
 ÈÀ|AiÄgÀ V»OÄRÀè V»2 OÄRÀè 1UÙTì ØÆ®EÄB ¥ÙÈAÆZÀ  
 aÄÄ«ÈÀ ÌÈAIÀÄÄB 2UÅAmÈ ¥ÙÈ±ZÙÈ aÈeÅØPÙ ÈV  
 , ÄÈ, ÄVzÈ Ezj AzÀ SazÀ ©ÄDUMÈÄB aÄVÀU , ÄgÙ  
 PAAqÙMÈÄB , ÄgÙMÙPÙ è aÄÄaÄ , ÄÀÄÄÄRÙJ UÉ aÄgÙI  
 aÄqÙÄUÅvÙÈ aÄÄACÈÀ CÈMÙPÙ è EzÀ MAZÀ MÙÄiÄ  
 , ÄÄÄAÄIÄPÀ GZÀÄÄU SÒÄZÀ , Äj ÅqÙÄVzÈ EzÀ

j Äw gÈÄt vÁ®ÆQEÀ aÌt , Ä UÄZÙPÙ è 2Ä ° NØ¥À  
 , ÄPÙtPÈ JASÄA PÙgÀ ØÆ®ZÙÈ aÄÄ«ÈÀ ÈÀ Đj  
 , ÄUì , ÄVzÈ aÄMÙPÙ è SÒÄVÙPÀ ÌÈUMÀ MÙÄiÄ  
 ¥ÙÈVÀ±PÙÈÄB , ÄrÙzÀ , UÄZÀ , ÄUì UÉ aÄVÀU , ÄvÙPÙÄVÙÈ FÀ  
 ° NÙÄiÄ gëvji UÉVÙÄJ , ÄPÀ PÙVÙFÙPÙÈÄB ØKÄPÙÈVÀÄ ÄVÙÈ  
 Ezj AzÀ ¥ÙÈj vÙgÀZÀ 25 dÈL gëvji vÙgÀ d«ÄÄØÈPÙ è  
 , Ägà aÄÄÄÄ , ÄVzÈ , ÄUì , ÄgÙAÄ 2Ä , ÄgÙzÀ aÄVÀU 2Ä  
 ° NØ¥À , ÄPÙtØAÄIÄ gÀ MÙÄiÄ , ¥ÙÈVÀ±PÙÈÄ  
 ©½UÆÄ«ÈEÆÈÄÄPÀZÙgÙhAvÈ , ÄUì-29, 1UÙTì , °CØÄqÙ  
 ÈÀ|AiÄgÀ , ÄqÙÄEÀZÀJ aÄVÀU , ÄgÙzÀ , , ÄÄ«ÈÀ ÌÈUMÈÄB  
 EÆÈB , ÄtÈÀ , ÄgÙzÀ±ZÙÈ , ÄÄÄAÄPÀ , ÄÄ«ÈÀ ÌÈAIÀÄÄ  
 , ÄÄÄAÄPÙÈVÀÄ , ÄÄÄAÄPÙÈVÀÄ , ÄÄÄAÄPÙÈVÀÄ

Dzj AzÀ¥ÙÈAiÆÈSagëvji vÙgÀ vÙgÀ , Äd«ÄÄØÈPÙ è  
 , Ägà aÄÄÄÄ , ÄVzÈ , ÄUì , ÄÄÄÄ , ÄÄÄÄ , ÄÄÄÄ  
 , ÄÄ«ÈÀ ÌÈUMÀ ÈÀ Đj , ÄÄÄÄ , ÄÄÄÄ , ÄÄÄÄ , ÄÄÄÄ , ÄÄÄÄ  
 , ÄÄÄÄ , ÄÄÄÄ , ÄÄÄÄ , ÄÄÄÄ , ÄÄÄÄ , ÄÄÄÄ , ÄÄÄÄ , ÄÄÄÄ , ÄÄÄÄ



31.10.2015

avÙÈL gëvji vÙÈÄI ZÙÈ aÄÄ«ÈÀ ÈÀ Đj , ÄgÙzÀ , ÄÄÄÄ , ÄÄÄÄ

ವಸ್ತುವಾಗಿರುತ್ತದೆ. ಇದರಲ್ಲಿ ಮೋಷಕಾಂಶಗಳು ಕಡಿಮೆ ಇರುತ್ತವೆ ಅಂತಹ ಗಾಂಧಿಯ ಪ್ರಾಚೀನ ಮಹಿನ್ಯಗಳಿಗೆ ಹೀಗಾಗಿ ಐಂಟ್ ಸಾರಿ ಇಂಥ ಮೇವನ್ನು ಇಷ್ಟ ಪಡುವದಿಲ್ಲ. ಹೀಗಾಗಿ ಐಂಟ್ ಸಾರಿ ಶೈಲಿ ಗ್ರಂಥಗಳ ಬಗ್ಗೆ ಇದನ್ನು ಪಡುವುದಿಲ್ಲ. ಹಿಂದಿನ ವರ್ಷದಲ್ಲಿ ಒಂದು ನೀವರು ಇಂಥ ಗ್ರಂಥವನ್ನು ಕಾಣಿದ್ದರೂ ಎಂಬುದನ್ನು ಅವನು ಕಾಣಿಸಿದ್ದಾರೆ ಎಂಬುದನ್ನು ಅಂದಿಸಿದ್ದು ಅಂತಹ ಅನುಭಾವ ಇದನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದಾರೆ. ಇದನ್ನು ಅನುಭಾವ ಕಾಣಿಸಿದ್ದಾರೆ ಎಂಬುದನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದಾರೆ ಎಂಬುದನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದಾರೆ.

### ತತ್ವದರ್ಶಕ / ಯೋಜನೆಗಳು «ಇಂಡಿಯಾ» :

1. ಕ್ರಿಷ್ಯಾಂಕಾಂಶ ಇಂದ್ರಿಯ ಅಂತರ್ವಹಣಿಯನ್ನು ಮತ್ತು ಇಂದ್ರಿಯ ಕಾಂಶ.
2. ಒಂದು ವರ್ಷದಲ್ಲಿ ಮತ್ತು ದಿನಗಳಲ್ಲಿ ಇಂದ್ರಿಯ ಅಂತರ್ವಹಣಿಯನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದು ಅಂತಹ ಅನುಭಾವ.
3. ಒಂದು ವರ್ಷದಲ್ಲಿ ಮತ್ತು ದಿನಗಳಲ್ಲಿ ಇಂದ್ರಿಯ ಅಂತರ್ವಹಣಿಯನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದು ಅಂತಹ ಅನುಭಾವ.
4. ಅಂತರ್ವಹಣಿಯನ್ನು ಇಂದ್ರಿಯ ಕಾಂಶ.
5. ಪಾರ್ಶ್ವ ವರ್ಷದಲ್ಲಿ ಇಂದ್ರಿಯ ಅಂತರ್ವಹಣಿಯನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದು ಅಂತಹ ಅನುಭಾವ.
6. ಸಾಮಾಜಿಕ ಇಂದ್ರಿಯ ಅಂತರ್ವಹಣಿಯನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿದ್ದು ಅಂತಹ ಅನುಭಾವ.

### ತತ್ವದರ್ಶಕ / ಯೋಜನೆಗಳು ಯೋಜನೆಗಳು:-

- \* ಪಿರಿ-ಇಂದ್ರಿಯಗಳ ವರ್ಣನೆ ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ ಸಾಧಾರಣೆಯ ವರ್ಣನೆಯನ್ನು ಉಪಯೋಗಿಸಿ.
- \* ಇಂದ್ರಿಯ ಅಂತರ್ವಹಣಿಯನ್ನು ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ.
- \* ಗ್ರಹಾಂಶಗಳ ವರ್ಣನೆಗಳನ್ನು ಉಪಯೋಗಿಸಿ.
- \* ಗ್ರಹಾಂಶಗಳ ವರ್ಣನೆಗಳನ್ನು ಉಪಯೋಗಿಸಿ.
- \* ಇಂದ್ರಿಯಗಳ ವರ್ಣನೆಗಳನ್ನು ಉಪಯೋಗಿಸಿ.

- \* ಫ್ರಾಂಕ್‌ಫೂರ್ಟಿನಲ್ಲಿ ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ.
- \* ಓರ್ಜನ್‌ಬ್ರಿಟನ್‌ನಲ್ಲಿ ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ.

### ಒಂದು ವರ್ಷದಲ್ಲಿ ಉಪಯೋಗಿಸಿದ್ದು ಅಂತಹ ಅನುಭಾವ :

ಗಾಂಧಿಯನ್ನು ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ. ಇದನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿ ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ. ಇದನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿ.

### ಅಂತರ್ವಹಣಿಯ ಇಂದ್ರಿಯಗಳ ವರ್ಣನೆ :

ತತ್ವದರ್ಶಕ ಇಂದ್ರಿಯಗಳ ವರ್ಣನೆಯನ್ನು ಉಪಯೋಗಿಸಿ. ಇದನ್ನು ವಿಭಿನ್ನ ರೀತಿಯಲ್ಲಿ ಉಪಯೋಗಿಸಿ.

### Aiňj AiňcAzàMt aňňaň ¥ëPäPä :

gíEAT vÁ®ÆQEA aÍt , N UÁ  ZP è 2   AUÝA a  z  Eg   E  g   v  AI zP è Aiňj AiňA a  v                G  Ai  AV<sup>1</sup> Mt a  «   ¥ëPäPä t   z   ¥ÁwP  Ai             DAI  F   Áv   F    ÁwD  Ai             C  J   z   P   ÄUM   .



av  2. a  a   a  D  AUw  a  a  



av  3. a  a   a  D  AUw  a  a  



av  4. a  a   P  J   a   ¥ÁwD  F  

1. 200 P  f. Mt a  P   e             z   3j Az  4EAZ   P  J   A  -  v  .
2. MI ÄO a  «   ¥  M  t z   2% Aiňj AiňA, 1%              1/2% G  m   E             40                                        «  t   a  q  F  A  -  v  .
3. m  v   h                                       G  Ai  AV<sup>1</sup> v  En                                         .
4. v  En  A             1Z   1Z   a  «  U                F              z                1A  J   A  -  v  .
5. v                                       Dq  Av   a                         .
6. 30¢ E             E  V  g   v  En  A                                 G  Ai  AV                          .
7. ¥                                       4-5d  n  g  l               .

## Pರಾಣ ಅಂತರ್ಗತಿ ಸಂಸಾರ್ಥಕ

### 1. ಓಂಗಿ ಫಳಿ; Aಿಗು:-

- \* Ezರೆazಂ Cw ಆಂತರ್ಗತಿ ಏV ಉತ್ತರಾಂಶ aಂತರ್ಗತಿ ಸಂಸಾರ್ಥಕ ಉತ್ತರಾಂಶ
- \* vರೆumಂ - Jರೆi.©.-21, Pರೆ-4, Jರೆi ©Jರೆi-1, rJZiJfರೆi 6, L.f.JYರೆ.Dgi.L-3 & 7.
- \* Ezರೆab ಉಜ್ಜಿಂಧಿ fರೆl vರೆAqರೆumಂazಂ aಂtuಂ ಉತ್ತರಾಂಶ.
- \* Agಂa j Aಂi ಉತ್ತರಾಂಶ gರೆg ಉತ್ತರಾಂಶ pರೆa aಂvರೆu Pರೆenಂ Uರೆesigರೆpರೆe Gರೆaiಂavರೆ Cರೆpರೆa Eರೆu ಉತ್ತರಾಂಶ ಉತ್ತರಾಂಶ.
- \* ಸಸಿ ನೆಟ್‌ಗೆ ನಿಲ್ಲುವದರಿಂದ ನಿರ್ದಿಷ್ಟ ವಿಸ್ತೀರ್ಣದಲ್ಲಿ ಹೆಚ್ಚು ಉತ್ತರಾಂಶ CqPP ಆಂತರ್ಗತಿ
- \* Jರೆ - Aಂe aಂt ಉತ್ತರಾಂಶ oಂeaCpರೆu ಉತ್ತರಾಂಶ
- \* PರೆAqರೆa Oರೆu ಉಜ್ಜಿಂಧಿ fರೆl eರೆevರೆe aಂt ಉತ್ತರಾಂಶ.
- \* MAZಂ oಂPರೆgiUರೆe ಉಜ್ಜಿಂಧಿ 20,000 ಉತ್ತರಾಂಶ ಉತ್ತರಾಂಶ.
- \* ವರ್ಷಕ್ಕೆ 6-8 ಬಾರಿ ಕಟ್ಟಾವು ಮಾಡಬಹುದು.
- \* Agಂa j ಉತ್ತರಾಂಶ 175-200 | fರೆi & aಂuA*ಂ2 ಉತ್ತರಾಂಶ ಉತ್ತರಾಂಶ 75-80 | fರೆi aಂuOpರೆa Eರೆu ಉತ್ತರಾಂಶ ಉತ್ತರಾಂಶ*
- \* Ezರೆgರೆe DPರೆo Pರೆi Dರೆa ಉತ್ತರಾಂಶ gರೆg ಉತ್ತರಾಂಶ Azಂ Ezರೆab ಉತ್ತರಾಂಶ zರೆenಂu Uರೆe Oರೆzರೆavರೆ Agರೆgರೆa Agರೆzರೆa.

### 2. Vರೆo<sup>ಂ</sup> Aಂgರೆe:-

- \* 3-4 ವರ್ಷ ಬೆಳೆಯಬಹುದು.
- \* Ezರೆ Sglqರೆ ಉತ್ತರಾಂಶ Aಂgರೆe Zರೆenಂ ಉತ್ತರಾಂಶ ಉತ್ತರಾಂಶ.
- \* OರೆAd ಉತ್ತರಾಂಶ Agರೆu PರೆAqರೆuAzರೆpರೆe ಉತ್ತರಾಂಶ ಉತ್ತರಾಂಶ.
- \* vರೆAI Uರೆj Pರೆe ಉತ್ತರಾಂಶ Eರೆgರೆg ಉತ್ತರಾಂಶ ಉತ್ತರಾಂಶ.
- \* OರೆUರೆu Sರೆzumರೆa aಂu<sup>ಂ</sup>gರೆe F ಉತ್ತರಾಂಶ ಉತ್ತರಾಂಶ.
- \* MAZಂ oಂPರೆgiUರೆe 28,000 ಉತ್ತರಾಂಶ ಉತ್ತರಾಂಶ.
- \* Aಂ ಉತ್ತರಾಂಶ Aಂ ಉತ್ತರಾಂಶ & PರೆAqರೆuAzರೆa PರೆAqರೆpರೆi 60 ಉತ್ತರಾಂಶ EgರೆgರೆA.
- \* 30-45 ಉತ್ತರಾಂಶ PರೆgiUರೆe Agರೆu ಉತ್ತರಾಂಶ 150 | fರೆi & aಂuA*ಂ2 ಉತ್ತರಾಂಶ 70 | fರೆi Eರೆu ಉತ್ತರಾಂಶ Pರೆeqರೆu.*

### 3. Vರೆci<sup>ಂ</sup> Yರೆapರೆi oಂ Aಂgರೆe:-

- \* Vರೆci<sup>ಂ</sup> Yರೆapರೆi oಂ Aಂgರೆe 2AಂWರೆe AV ಉತ್ತರಾಂಶ aಂgರೆApರೆgರೆpರೆAzರೆa oಂ Aಂzರೆe
- \* Azರೆgರೆit ಉತ್ತರಾಂಶ Mರೆt ಉತ್ತರಾಂಶ Aಂ ಉತ್ತರಾಂಶ ಉತ್ತರಾಂಶ.
- \* Ezರೆ Mರೆt oಂPರೆaiEರೆab ಉತ್ತರಾಂಶ
- \* ಈ ಹಲ್ಲನ್ನು ಪ್ರಾಂಟೇಷನ್ ಬೆಳೆಯಲ್ಲಾ ಬೆಳೆಯಬಹುದು.
- \* Aಂ ಉತ್ತರಾಂಶ Aಂ ಉತ್ತರಾಂಶ 45 ಉತ್ತರಾಂಶ CAvlgkgರೆA.

## 7. PÄzÄgE<sup>a</sup>ÅAvé

- \* ○ EÆZÆNUKUÉ CvÅPÄ aÅAÅA
- \* "EZÄ aÅ«£À gÄtÄ JAZÄ ¥ÅCP
- \* ZÅAiÅ° e ○ ÆZÄN ..VÄiÅvÅgE
- \* CPÆÅSgii -3EÄ aÁgÌAzÄEPÅSgii-3EÄ aÁgÌPÅgÜE  
EÄn aÅqÅ ÁPÄ
- \* aÅMÅ «Ä2ÅÅaÅvÅPÅ¥Å «Ä2ÅÅaÅtÅP e ..VÄiÅvÅZÉ
- \* 1 ○ PÄgiUÉ 6-8 PÉf ©Åd ©vÅ ÁPÄ.
- \* वर्षदली 8-10 सल कंडवा॒ मांडबहमदु॑.
- \* 1 ○ PÄj UÉ xÄgÅaÅ AíÅ° e ÄgÅaÅ 75-85 | fii E½ÅaÅ  
PÅeqÅvÅZÉ

## 8. E-KEÄeÅAvÄ i aÅmÅ-

- \* aÅUÅ®ZP e ○ ÅUKE Mt ¥ÅÅ±ÅPÅe ..VÄiÅS°ÅzÄ.
- \* EZKEAZÄ CÆMÅ aÅ«£À ..VÉ DzÄ AzÄ EzgÅP e ○ ÆZÄ  
ÄgÌPÅ EgÅvÅZÉ
- \* SgÅqÅ aÅvÅO SAdgÅ ..VÄ «ÅUÅMÆÅB  
○ Å®ÅUÅaÅPÅUÅMÆÅN S°ÅzÄ.
- \* Ä° xÅzÄ Ä° UÉ 45 Å.«Å. CAvgÅgÅ ÁPÄ.
- \* aÅZPÅEÅ PmÅaÅ 90 CÅlÅP EÅvÅgÅ 40-45 CÆMÅ  
CAvgÅP e PmÅaÅ aÅqÅ ÁPÄ

\* वर्षदली 4-5 सल कंडवा॒ मांडबहमदु॑.

\* वर्षदली 25-30 टने जलवरि पदेयबहमदु॑.

\* Mt ○ PÅgÅ aÅAÅaÅ aÅqÅP PÅvÅA Á PÅPÅj AÅÅUÅVÅZÉ

## 9. aÅ«£ÄUÅEÅ «£ÄeÅVÅ

- \* मेविन गोविन जौजवन्न॑ ते॒वा॑०॒ मृत्॑ लृ॒ष्टे॒॑  
eÅUÅZP e ..VÄiÅvÅZÉ
- \* vÅ : QgÅ aÅvÅ
- \* xÄgÅ xÅvÅ §1zÄ ○ ÄÅVgÅaÅ eÅUÅ EgÅ ÁPÄ.
- \* MAZÄ ○ PÄgiUÉ 60 PÉf Åd ©vÅ ÁPÄ.
- \* Ä®ÅUÅMÅ CAvgÅ 30 Å.«Å. EgÅ ÁPÄ.
- \* aÅ«£P e vÅE e Å®ÅUÅMÅZÅUÅ PmÅaÅ aÅqÅ ÁPÄ.
- \* xÄgÅaÅj ¥ÅÅ±ÅP ÅP e ○ PÄgiUÉ 40-50 | fii  
..VÄiÅS°ÅzÄ.
- \* 3:1 CÆÅ¥ÅvÅZP e UÅEÅ «£À eÅVÅ ÁCÅCÅMÆÅ  
..VÄiÅS°ÅzÄ.

## 10. aÅ«£ÄeÅVÅ

- \* vÅUÅMÅ: J, i.J, i.f.-898, 1 » aÅ«£Ä eÅVÅ 74
- \* EZÄ MAZÄ KÅPÅMÅPÅSÅ PmÅ «£Ä KÅPÅMÅ aÅ«£Ä  
..VÄiÅvÅZÉ

## 15. ಹಾಸಾರಿ :-

- \* 18-20% P<sub>2</sub>O<sub>5</sub> ಮತ್ತು K<sub>2</sub>O & g<sub>2</sub>O P<sub>2</sub>O<sub>5</sub> ಅಗಳಿಗೆ
- \* V<sub>2</sub>O<sub>5</sub> ಕಾವಿಗಳಲ್ಲಿ 1%.
- \* 2 wAU<sub>2</sub>O<sub>5</sub> 1% P<sub>2</sub>O<sub>5</sub> ಮತ್ತು K<sub>2</sub>O.
- \* 15-20ಟನ್ ಮೊದಲ ವರ್ಷ ನಂತರ ಪ್ರತಿ ವರ್ಷಕೊಮ್ಮೆ 50-60 | E<sub>1/2</sub>A<sub>1/2</sub> Y<sub>1/2</sub>A<sub>1/2</sub>S<sub>1/2</sub>Z<sub>1/2</sub>.
- \* ಹಾಸಾರಿ ಜೀವಾಳಾ ಗಾರ್ ವಾಯಾಜ್ ಸೋಂಜಾ.
- \* ಇದರಲ್ಲಿ ಮೈವೋಸಿನ್ ಎಂಬ ಪ್ರತಿ ಮೋಷಕಾಂಶ ಇರುತ್ತದೆ.
- \* ಆದ್ದರಿಂದ ಇದನ್ನು ದಿನಕ್ಕೆ ಒಂದು ಹಸುವಿಗೆ 4 ಕೆ.ಜಿ. ಯಷ್ಟು ಹಾಸಾರಿ ಮತ್ತು K<sub>2</sub>O.



ಹಾಸಾರಿ ಉರಾ ಹಾಸಾರಿ



ಎಂಬೆ ಹಾಸಾರಿ

## 16. ಶೈತಿ-

- \* MAZ<sub>2</sub> O<sub>2</sub>P<sub>2</sub>O<sub>7</sub> 4-6 P<sub>2</sub>O<sub>5</sub> ಕಾರ್ಬಾಡ್ ಅಪಾರಾ.
- \* ಹಾಸಾರಿ ಪ್ರತಿ 4 wAU<sub>2</sub>O<sub>5</sub> ಹಾಸಾರಿ 2-3 wAU<sub>2</sub>O<sub>5</sub> ಪ್ರತಿ 1% K<sub>2</sub>O.
- \* M<sub>2</sub>SiO<sub>5</sub> ಹಾಸಾರಿ ಒಂದು ಹಾಸಾರಿ ಪ್ರತಿ 1% K<sub>2</sub>O.
- \* O<sub>2</sub> ಹಾಸಾರಿ ಒಂದು ಹಾಸಾರಿ



ಹಾಸಾರಿ ಕಾರ್ಬಾಡ್

E° è ««zà SUÁIÀ aÃ«ÈÀ ‘‘VÁUMÀ aÃvñò aÃgñUMÀ , AUPÁ®AIÀ aÃEÄB , ÁÜi , Æ ÁVZÉ aÃaÀ GvÁzEÜÉ , ÁSACØ ««zà vlgÀ Áw aÃvñò ¥ÁvDñUMÆËB DAÍÆÄF , Æ ÁUÄVZÉ

E. EzÃ j Áw «±kzÁ®AIÀzÀ ««zÀ aÃo Á«zÁ®AIñUMÀ aÃvñò aÃÁ»w PÁAZñUMÆËB e aÃ«ÈÀ ©AdzÀ SUÉ aÃÁ»w aÃvñò aÃgÁl aÃqÆ ÁUÄVZÉ GzÁ. zÀ ÄtÀ vñz , ÁaÌDEÁ PÁAZè o kISqÀ ©AzgÀ

2. PÑAÇØAIÀ aÃ«ÈÀ ©Ad GvÁzEÀ , Á , Á o Á , Ávñò Æ ÁUÄVZÉ : E° è C£ÄPÀ SUÁIÀ aÃ«ÈÀ ‘‘VÁUMÀ ¥ÁvDñVÉ vÁPñUMÆËB o «Äö , Æ ÁVZÉ F , Á , ÆiÀ aÃvñò ÁAZÀ gfvj UÉ vlgÀ Áw o ÁqÆ ÁUÄVZÉ D , Pì gfvjgÀ o Æ®UMÆËB , Á , ÆiÀ aÃvñò ÁAZÀ aÃ«ÈÀ vÁPñUMÆËB ‘‘VñPqÀ aÃ PÁAIÖPÈ Á PqÀ , Á , ÆiÀ aÃvñò ÁAZÀ ® ‘‘zÉ o MAiÆAZgP è 5 QAVÀ o Zñg gfvjgÀ D , Dñ o ÆACzP è F , Á , ÆiAEËB , Á¥DÖ , S o ÁzÀ . , Á¥DÖ , Á PÁZA zÆgP ÁtÀ , ÁSí 080- 28466281.
3. ‘‘AgñÁAIÀ o ÁÆJÁaPÀ aÃvñò aÃaÀ , Á±ÆÄZÉÀ PÁAZè PÌ fñgÀ zÄgP ÁqÀ : aÃzñzÄ±zP gä aÃgñiÁo ÁiÀ o è aÃRà PbÄj o ÆACgÀ aÃ F , Á , ÆiÀ ¥ÁzÄzP PÁAZè zÄgP ÁqÆzP e PÌ «±kzÁ®AIÀzÀ o MqÆzÉ E° è C£ÄPÀ SUÁIÀ aÃ«ÈÀ ‘‘VÁUMÀ SUÉ , Á±ÆÄZÉÉ fñgÆ , Æ ÁUÄVZÉ ««zà SUÁIÀ aÃ«ÈÀ ¥ÁvDñVÉ vÁPñUMÆËB ¥ÁzÆDEPÈ o «Äö , Æ ÁVZÉ gfvj UÉ o PpÀ ÁgÀ vlgÀ Áw aÃvñò aÃvñò ÁzÆfÈ aÃqÆ ÁUÄVZÉ , Á¥DÖ , Á PÁZA zÆgP ÁtÀ , ÁSí - 0836-2447150.

4. ¥ÅÄaÆzDñAIÀ , Á , Ávñò : ¥ÅÄ¥Á®ÈÀ aÃvñò ¥ÅÄaÆzÀ , ÁaÀ E° ÁSÁIÀ , Á , Ávñò è gfvjgÀ aÃ«ÈÀ ‘‘VÁUMÀ SUÉ aÃÁ»w aÃEÄB ¥qÆiÁS o ÁzÀ . ® ‘‘MUEÄUÄT aÃV aÃ«ÈÀ ©AdUñÀ ¥ÅegÆPÈ , PÀ aÃqÆ ÁUÄVZÉ
5. ° Á®Ä MPÆEII aÃvñò , PpÀgÀ , ÁWñUMÀ : ° Á®Ä MPÆEII aÃvñò ¥ÁxkÄPÀ ° Á®Ä GvÁzPgÀ , PpÀgÀ , ÁWñUMÀ aÃÆ®PÀ ««zÀ aÃ«ÈÀ ‘‘VÁUMÆËB ‘‘VñAíÀ®À ¥ÅÄvñÁ , ÁaÌPÁAIÖPÈ ÁUMÆËB e gfvj UÉ aÃ«ÈÀ ©AdUñÀ aÃvñò PÁAqÀ ‘‘AgñUMÆËB ¥qÆiÁS o Á , PpÀaÀ PqÀ aÃqÆ ÁUÄVZÉ
6. PÌ «±kzÁ®AIÀ aÃvñò aÃo Á«zÁ®AIñUMÀ gAdizÁzÀvÀ , ÁÜi , vP ÁzÀ ««zÀ PÌ «±kzÁ®AIÀ aÃvñò aÃo Á«zÁ®AIñUMÆËB e aÃ«ÈÀ ‘‘VÁUMÀ SUÉ aÃÁ»w aÃvñò aÃgÁl ® ‘‘zÉ
7. PÌ «eÁÆÀ PÁAZñUMÀ : gAdizÀ ¥ñ f- ÁiÀ®Æè MAZÆEAzÀ PÌ «eÁÆÀ PÁAZñUMÆËB , ÁÜi , Æ ÁVZÉ E° è gfvj UÉ aÃ«ÈÀ ‘‘VÁUMÀ SUÉ ««zÀ vlgÀ Áw aÃvñò ¥ÁvDñUMÆËB DAÍÆÄF , Æ ÁUÄVZÉ D , Pì gfvjgÀ vP ÁUÉ o MqÆkçgÀ aÃ F , ÁiÀ aÃzÆzÄE , Á , Ávñò , Á¥DÖ , aÃ«ÈÀ ‘‘VÁUMÀ SUÉ o fñgÀ aÃÁ»w ¥qÆiÁS o ÁzÀ .
- PÌ ‘‘AgñzÀ fñÆAr : ¥ÅÄ¥Á®ÈÉPÌAIÀ fñÆAr : aÃaÀ aÃ¥Ä¥Á®ÈÀiÀ fñÆAr , PñÆzP ÁV o PgÀ aÃaÀ ‘‘VñEÆj : Mt aÃaÆÄB , zñPÈ aÃÁr . Søß ! F aÃaÀ DAZÆÄ®ÈzP è oÃaÀ , ¥Á- Ævñz !